

Tear here

ಈ ಕ್ಷೇತ್ರದಲ್ಲಿ ತೆರೆಯಲು ಇಲ್ಲಿ ಕಡೆಗೆ  
TEAR HERE TO OPEN THE QUESTION BOOKLET

ಕಾರ್ಯ  
ಖಳಿಗಳ  
ಬಗ್ಗೆ

ಪ್ರಶ್ನೆಮುಸ್ತಿಕೆಯ ಸಂಖ್ಯೆ Q.P. Booklet Sl.No.	ನೋಂದಣಿ ಸಂಖ್ಯೆ : Register Number :
--	--------------------------------------

--	--	--	--	--	--	--	--	--	--	--	--

**ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆ – 2021**  
**S.S.L.C MAIN EXAMINATION – 2021**

**ಪತ್ರಿಕೆ / Paper – 02**

**ವಿಷಯ : ಪ್ರಥಮ ಭಾಷೆ + ದ್ವಿತೀಯ ಭಾಷೆ + ತೃತೀಯ ಭಾಷೆ / ಎನ್.ಎಸ್.ಕ್ಲ್ಯಾ.ಎಫ್**

**Subjects : First Language + Second Language + Third Language / NSQF**

(CCERF/CCERR)

**ಸಮಯ : ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30ರವರಗೆ]**

**[Time : 10.30 A.M to 01.30 P.M]**

**ಒಟ್ಟು ಪ್ರಶ್ನೆಗಳ ಸಂಖ್ಯೆ :  $40+40+40=120$ ]**

**[Total No. of Questions :  $40+40+40=120$ ]**

**ಗರಿಷ್ಠ ಅಂಕಗಳು :  $40+40+40=120$ ]**

**[Max.Marks :  $40+40+40=120$ ]**

**ಎನ್.ಎಸ್.ಕ್ಲ್ಯಾ.ಎಫ್ / NSQF – 88KE - ಆಟೋಮೊಬೈಲ್ / Automobile**

**ವಿದ್ಯಾರ್ಥಿಗಳಿಗೆ ಸೂಚನೆಗಳು / Instructions to Students**

1. ಪ್ರವೇಶ ಪತ್ರದಲ್ಲಿನ ಹನ್ನೊಂದು ಅಂಕಗಳ ನೋಂದಣಿ ಸಂಖ್ಯೆಯನ್ನು ಪ್ರಶ್ನೆಮುಸ್ತಿಕೆಯ ಬಲಪಾಠದ ಮೇಲ್ತುದಿಯಲ್ಲಿ ಸ್ಪಷ್ಟವಾಗಿ ಬರೆಯಿರಿ.

Write your eleven digits Register Number on the Question Paper as allotted in the admission ticket in the space provided at the top right corner of this front page.

2. ಈ ಪ್ರಶ್ನೆಪತ್ರಿಕೆಯನ್ನು ಹಿಮ್ಮುಖಿ ಜಾಕೆಟ್ ಮೂಲಕ ಮೊಹರು/ಸೀಲ್ ಮಾಡಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಸಮಯಕ್ಕೆ ನಿಮ್ಮ ಪ್ರಶ್ನೆಪತ್ರಿಕೆಯ ಬಲಬದಿಯ ಪಾಠ್ಯವನ್ನು ಕತ್ತರಿಸಿ ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪುಟಗಳು ಇವೆಯೇ ಎಂದು ಪರೀಕ್ಷೆಸಿಹೋಳಿ.

This question paper has been sealed by reverse jacket. You have to cut on the right side to open the Question Paper at the time of commencement of the examination. Check whether all the pages of the question paper are intact.

3. ವಿಷಯವಾರು O.M.R ಪುಟವನ್ನು ಪ್ರಶ್ನೆಕವಾಗಿ ನೀಡಲಾಗುವುದು.

O.M.R Sheet will be provided subject wise separately.

4. ಈ ಪ್ರಶ್ನೆಪತ್ರಿಕೆಯು ಮೂರು ಭಾಷಾ ವಿಷಯಗಳನ್ನು ಹೊಂದಿದ್ದು, ಪ್ರತಿ ವಿಷಯವೂ ಪ್ರತ್ಯೇಕವಾದ ಮುಸ್ತಿಕೆಯನ್ನು ಹೊಂದಿದೆ.

This Question Paper consists of three languages and each language has separate question booklet.

5. ಪ್ರತಿ ವಿಷಯಕ್ಕೆ 40 ಪ್ರಶ್ನೆಗಳಿದ್ದು, ಈ ಪ್ರಶ್ನೆಪತ್ರಿಕೆಯು ಒಟ್ಟು 120 ಪ್ರಶ್ನೆಗಳನ್ನು ಹೊಂದಿದೆ.

(i) ಪ್ರಥಮ ಭಾಷೆ – ಪ್ರಶ್ನೆಗಳ ಕ್ರಮಸंಖ್ಯೆ 01 ರಿಂದ 40

(ii) ದ್ವಿತೀಯ ಭಾಷೆ – ಪ್ರಶ್ನೆಗಳ ಕ್ರಮಸಂಖ್ಯೆ 41 ರಿಂದ 80

(iii) ತೃತೀಯ ಭಾಷೆ / ಎನ್.ಎಸ್.ಕ್ಲೋ.ಎಫ್ – ಪ್ರಶ್ನೆಗಳ ಕ್ರಮಸಂಖ್ಯೆ 81 ರಿಂದ 120

40 Questions are provided against each subject. This question paper contains 120 questions in all.

(i) First Language – Question No 01 To 40

(ii) Second Language – Question No 41 To 80

(iii) Third Language / NSQF– Question No 81 To 120

6. ಪ್ರತಿ ಪ್ರಶ್ನೆಗೆ ಒಂದು ಅಂಕವಿದ್ದು, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಕಡ್ಡಾಯ ಹಾಗೂ ಪ್ರತಿ ಸರಿಯಾದ ಉತ್ತರಕ್ಕೆ ಒಂದು ಅಂಕವಿದ್ದು, ತಪ್ಪಾದ ಉತ್ತರಕ್ಕೆ ಯಾವುದೇ ಮಣಾತ್ಮಕ ಅಂಕಗಳು ಇರುವುದಿಲ್ಲ.

Each question carries one mark. Answering all the questions is compulsory and each correct answer will be awarded one mark. There will be no negative marking for wrong answers.

7. ಪರೀಕ್ಷೆ ಅವಧಿಯಲ್ಲಿ,

ಎ) ಪ್ರಶ್ನೆಗಳನ್ನು ಜಾಗರೂಕತೆಯಿಂದ ಓದಿರಿ.

ಬಿ) ಓ.ಎಂ.ಆರ್. (OMR) ಮಟದಲ್ಲಿ ಪ್ರತಿ ಪ್ರಶ್ನೆಸಂಖ್ಯೆಗೆ ಸರಿ ಹೊಂದುವ ಉತ್ತರವನ್ನು ಗುರುತಿಸಲು ನೀಡಲಾಗಿರುವ ನಾಲ್ಕು ವೃತ್ತಗಳ ಪ್ರಕ್ರಿಯೆಗೆ ಸರಿಯಾದ ಉತ್ತರದ ಒಂದು ವೃತ್ತವನ್ನು ನೀಲಿ/ಕಮ್ಮಿ ಶಾಯಿಯ ಬಾಲ್ ಪಾಯಿಂಟ್ ಪೇನ್ ಮಾತ್ರ ಉಪಯೋಗಿಸಿ ಸಂಪೂರ್ಣವಾಗಿ ಶೇಡ್ ಮಾಡಿ. ಒಮ್ಮೆ ಉತ್ತರವನ್ನು ಶೇಡ್ ಮಾಡಿದ ಮೇಲೆ ಬದಲಾಯಿಸಲು ಅವಕಾಶವಿಲ್ಲ ಮತ್ತು ಯಾವುದೇ ಅನಗತ್ಯ ಗುರುತುಗಳನ್ನು ಓ.ಎಂ.ಆರ್. (OMR) ಮೇಲೆ ಮಾಡಬಾರದು.

**ಉದಾಹರಣೆ:** ಪ್ರಶ್ನೆ ಸಂಖ್ಯೆ 20ಕ್ಕೆ ಉತ್ತರದ ಆಯ್ದು ಸಂಖ್ಯೆ C ಆಗಿದ್ದಲ್ಲಿ, ಓ.ಎಂ.ಆರ್. (OMR) ಮಟದಲ್ಲಿ ಆಯ್ದು C ಯನ್ನು ನೀಲಿ/ಕಮ್ಮಿ ಬಾಲ್ ಪಾಯಿಂಟ್ ಪೇನ್ ಉಪಯೋಗಿಸಿ ಈ ಕೆಳಗೆ ತೋರಿಸಿದಂತೆ ವೃತ್ತವನ್ನು ಸಂಪೂರ್ಣವಾಗಿ ಶೇಡ್ ಮಾಡಬೇಕು.

ಪ್ರಶ್ನೆ ಸಂಖ್ಯೆ : 20) A B **C** D (ಇದು ಉದಾಹರಣೆಗೆ ಮಾತ್ರ)



ಸಿ) ಓ.ಎಂ.ಆರ್ ಹಾಳೆಯನ್ನು ಮಡಚುವುದು, ಹರಿಯುವುದು ಅಥವಾ ಸೈಪಲ್ ಏನ್ ಮಾಡಬಾರದು.

During the examination,

- Read the questions carefully.
- Completely darken/shade the relevant oval against Question No. in the OMR answer sheet using blue/black ball point pen. Do not try to alter the entry and not to do any stray marks on OMR Sheet.

Example: In the question booklet, if C is the correct answer for Question No.20, then in the OMR sheet, shade the option C using blue/black ball point pen as follows.

Question No. : 20) A B **C** D (This is an example only)



- Do not fold, tear, wrinkle or staple on the OMR Sheet.

8. ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ವೃತ್ತಗಳನ್ನು ಶೇಡ್ ಮಾಡಿದಲ್ಲಿ ಅಂತಹ ಉತ್ತರಗಳನ್ನು ತಪ್ಪೆಂದು ಪರಿಗಣಿಸಿ ಅಂತರ್ಗಳನ್ನು ನೀಡಲಾಗುವುದಿಲ್ಲ.

If more than one oval is shaded for a given question, such answer is treated as wrong and no marks will be given.

9. ಓ.ಎಂ.ಆರ್. (OMR) ಮಟದಲ್ಲಿ ನಿಗದಿತ ಸ್ಥಳದಲ್ಲಿ ವಿದ್ಯಾರ್ಥಿ ಹಾಗೂ ಕೊತಡಿ ಮೇಲ್ಮೈಚಾರಕರು ತಪ್ಪದೇ ಸಹಿ ಮಾಡಬೇಕು.

Student and Room Invigilator should sign in the OMR sheet in the space provided.

10. ಪರೀಕ್ಷೆ ಅವಧಿ ಮುಗಿದ ನಂತರ ವಿಷಯವಾರು ಉತ್ತರಿಸಿದ ಓ.ಎಂ.ಆರ್ (OMR)ನ್ನು ಕೊತಡಿ ಮೇಲ್ಮೈಚಾರಕರಿಗೆ ತಪ್ಪದೇ ಒಪ್ಪಿಸಬೇಕು.

Candidate should return the subject wise answered OMR sheet to the Room Invigilator before leaving the examination hall.

11. ಕಚ್ಚು ಕಾರ್ಯವನ್ನು ಪ್ರಶ್ನೆಮುಸ್ತಕೆಯ ಕೊನೆಯಲ್ಲಿ ನೀಡಿರುವ ಕಚ್ಚು ಕಾರ್ಯದ ಹಾಳೆಯಲ್ಲಿಯೇ ಮಾಡುವುದು.

Rough work can be done in the space provided at the end of the Question Booklet.

12. ಪರೀಕ್ಷೆ ಕೊತಡಿಯೋಳಗೆ ಕ್ಯಾಲ್ಕುಲೇಟರ್, ಮೊಬೈಲ್ ಫೋನ್ ಮತ್ತು ಇತರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ.

The Calculator, mobiles and any other electronic equipment are not allowed inside the examination hall.

## ಅಂಟೋಮೊಬೈಲ್ / Automobile

---

ಕೆಳಗಿನ ಪ್ರತಿಯೊಂದು ಪ್ರಶ್ನೆಗೆ/ಅಪ್ರೋಣ ಹೇಳಿಕೆಗಳಿಗೆ ನಾಲ್ಕು ಅಯ್ದುಗಳನ್ನು ನೀಡಲಾಗಿದೆ. ಅವುಗಳಲ್ಲಿ ಅತ್ಯಂತ ಹೆಚ್ಚು ಸೂಕ್ತವಾದ ಅಯ್ದುಯನ್ನು ಅರಿಸಿ, ಅದರ ಕ್ರಮಾಂಕವನ್ನು ನಿಮಗೆ ನೀಡಿರುವ ಓ.ಎಂ.ಆರ್ ಉತ್ತರ ಪತ್ರಿಕೆಯಲ್ಲಿ ಕಷ್ಟ/ನೀಲಿ ಶಾಯಿಯ ಬಾಲ್ ಪಾಯಿಂಟ್‌ ಪೆನ್‌ನಿಂದ ಶೇಡ್ ಮಾಡಿರಿ.

**Four choices are given for each of the following questions / incomplete statements. Choose the most appropriate answer and shade the alphabet of the correct answer in the OMR answer sheet given to you with a black / blue ball point pen.**

**[40 × 1 = 40]**

**81) ಇಂಟಿಗ್ರಲ್ ಚಾಸಿಸ್ ಚೈಕಟ್ಟಿನ ಒಂದು ಅನಾನುಕೂಲ**

- A) ಕಡಿಮೆ ವೆಚ್ಚ
- B) ಕಡಿಮೆ ನಿಷ್ಕೃತಿಯ ತೂಕ
- C) ವೇಗವಾಗಿ ಚಲಿಸುವ ವಾಹನಗಳಿಗೆ ಹೆಚ್ಚಿನಿರತೆ
- D) ದುರಸ್ತಿ ಕಷ್ಟ

**The disadvantage of an integral frame chassis is**

- A) less cost
- B) less dead weight of vehicle
- C) stability for fast moving vehicle
- D) difficult to repair

**82) ಇಂಜಿನ್ ಸಾಮರ್ಥ್ಯ ಎಂದರೆ**

- A) ಇಂಜಿನ್ ಸಿಲಿಂಡರಿನ ವ್ಯಾಸ
- B) ಸ್ವೇಚ್ಚೆ ಪರಿಮಾಣ
- C) ಪಿಸ್ಟನ್ ಒಟ್ಟು ಸ್ಥಾನಪಲ್ಲಟ ಪರಿಮಾಣ
- D) ಪಿಸ್ಟನ್ ಟೂಪ್ ಡೆಡ್ ಸೆಂಟರ್‌ನಲ್ಲಿದ್ದಾಗ ಪಿಸ್ಟನ್ ಮೇಲ್ಮೈಗದಲ್ಲಿರುವ ಸಿಲಿಂಡರ್ ಪರಿಮಾಣ

**Engine capacity refers to**

- A) the diameter of the cylinder
- B) swept volume
- C) the total piston displacement
- D) the volume of the cylinder above the piston when it is in the top dead centre

**83) ಇವುಗಳಲ್ಲಿ ಸಂಪರ್ಕದಾ ನಿರಾರಕದ ಒಂದು ಉತ್ತಮ ಗುಣ**

- A) ರಾಸಾಯನಿಕವಾಗಿ ಅಶ್ಯಂತ ಕ್ರಿಯಾಶೀಲ
- B) ಅಶ್ಯಂತ ಹೆಚ್ಚಿನ ಸ್ವಿಗ್ರಥಾ ಸೂಚ್ಯಂಕ
- C) ಕಡಿಮೆ ಪೌರ್ ಪಾಯಿಂಟ್
- D) ಕಡಿಮೆ ಫ್ಲಾಶ್ ಪಾಯಿಂಟ್

**One of the properties of a good lubricant among the following is**

- A) chemically highly reactive
- B) very high viscosity index
- C) low pour point
- D) low flash point

**84) ಇಂಜಿನ್ ತಂಪುಗೋಳಿಸಲು ಬಳಸುವ ದ್ರವ**

- |                   |                     |
|-------------------|---------------------|
| A) ಪ್ರಾಣಿಜನ್ಯ ತೈಲ | B) ಎಥಿಲೀನ್ ಗ್ಲೈಕೋಲ್ |
| C) ಗ್ಲೈಸ್         | D) ಹರಳಣ್ಣ್          |

**The liquid used to cool the engine is**

- |               |                    |
|---------------|--------------------|
| A) animal oil | B) ethylene glycol |
| C) grease     | D) castor oil      |

**85) ಸಿಲಿಂಡರ್ ಆಕಾರದ ರಂಧ್ರಗಳನ್ನು ಕೊರೆಯಲು ಬಳಸುವ ಸಾಧನ**

- |             |                |
|-------------|----------------|
| A) ಸ್ನಿಪ್ಸ್ | B) ಡ್ರಿಲ್ ಬಿಟ್ |
| C) ಹಾಮರ್    | D) ಚಿಸಲ್       |

**The instrument used to create cylindrical holes is**

- |           |             |
|-----------|-------------|
| A) snips  | B) drillbit |
| C) hammer | D) chisel   |

86) ಒಂದು ವಾಹನದ ಇಂಜಿನ್‌ನಲ್ಲಿ ಶಾಮಿ ಹೆಚ್ಚಾದಾಗ ಅದನ್ನು ಹೀರಿಕೊಳ್ಳುವ ವಸ್ತು

- |            |                   |
|------------|-------------------|
| A) ಕೊಲೆಂಟ್ | B) ಲ್ಯಾಪ್‌ಲಿಕೆಂಟ್ |
| C) ಇಂಥನ    | D) ಅಯಿಲ್          |

**The substance that absorbs heat when the temperature of the engine increases is**

- |            |              |
|------------|--------------|
| A) coolent | B) lubricant |
| C) fuel    | D) oil       |

87) ವಾಹನಕ್ಕೆ ಬ್ರೇಕ್ ಹಾಕಿದಾಗ ವಾಹನವು ಮುಂದಕ್ಕೆ ವಾಲುವಂತಹ ಸ್ಥಿತಿ

- |             |              |
|-------------|--------------|
| A) ರೋಲಿಂಗ್  | B) ಯಾವಿಂಗ್   |
| C) ಬಾಟಮಿಂಗ್ | D) ಡಿಪ್ಪಿಂಗ್ |

**The tendency of a vehicle to dive in its front on application of brake is**

- |              |            |
|--------------|------------|
| A) rolling   | B) yawing  |
| C) bottoming | D) dipping |

88) ಹೈಪಾಯಡ್ ಗೇರ್ಡ್‌ನ ಒಂದು ಅನಾನುಕೂಲವೆಂದರೆ

- |                              |                |
|------------------------------|----------------|
| A) ಅಧಿಕ ಗ್ರೌಂಡ್ ಟ್ರಿಯರ್ನ್ಸ್  | B) ಕಡಿಮೆ ವೆಚ್ಚ |
| C) ಕಡಿಮೆ ಗ್ರೌಂಡ್ ಟ್ರಿಯರ್ನ್ಸ್ | D) ಸುಲಭ ಜೋಡಣೆ  |

**One of the disadvantages of hypoid gears is**

- |                          |                     |
|--------------------------|---------------------|
| A) more ground clearance | B) less expensive   |
| C) less ground clearance | D) easy to assemble |

89) ವಾಹನ ನಿಲುಗಡೆಯ ಸಂದರ್ಭದಲ್ಲಿ ವಾಹನವನ್ನು ನಿಯಂತ್ರಣಾದಲ್ಲಿಡಲು ಸಹಕಾರಿಯಾಗಿರುವ ನಾವಿನ್ಯತೆ

- A) ಅಂಟಿಲಾಕ್ ಬ್ರೈಕ್‌ಗಳು
- B) ಎರ್ ಬ್ಯಾಗ್‌ಗಳು
- C) ನ್ಯೂವಿಗೇಷನ್ ವ್ಯವಸ್ಥೆ
- D) ಕೆಫೋಬ್ಸ್

**The innovation that help to maintain control while stopping the vehicle is**

- A) antilock brakes
- B) air bags
- C) navigation system
- D) keyfobes

90) ವಿದ್ಯುತ್ಪಾದ (I) ವೋಲ್ಟೇಜ್ (V) ಮತ್ತು ಪ್ರತಿರೋಧ (R) ಗಳಿಗಿರುವ ಸಂಬಂಧ

- A)  $V = \frac{I}{R}$
- B)  $V = \frac{R}{I}$
- C)  $V = IR$
- D)  $V = I^2R$

**The relationship between Current (I) Voltage (V) and resistance (R) is**

- A)  $V = \frac{I}{R}$
- B)  $V = \frac{R}{I}$
- C)  $V = IR$
- D)  $V = I^2R$

91) ಇವುಗಳಲ್ಲಿ ಯಾವುದು ವಾಹನದ ತಣೆಕಾ ವ್ಯವಸ್ಥೆಯ ಘಟಕವಾಗಿಲ್ಲ?

- A) ರೆಡಿಯೋಟರ್
- B) ಡಿಸ್ಟ್ರಿಬ್ಯೂಟರ್
- C) ಥರ್ಮೋಸ್ಟಾಟ್
- D) ಫ್ರೈಜ್‌ಪ್ಲಾಗ್ಸ್

**Which of the following is NOT a component of cooling system in a vehicle?**

- A) Radiator
- B) Distributor
- C) Thermostat
- D) Freeze plugs

**92) ಎರಡೂ ತುದಿಗಳು ಮುಚ್ಚಿರುವ ಸ್ಪ್ಲಾನರ್‌ನ ವಿಧ**

- |                     |                       |
|---------------------|-----------------------|
| A) ಬಾಕ್ಸ್ ಸ್ಪ್ಲಾನರ್ | B) ಸಂಯೋಜಿತ ಸ್ಪ್ಲಾನರ್  |
| C) ರಿಂಗ್ ಸ್ಪ್ಲಾನರ್  | D) ವೈಲ್ ನಟ್ ಸ್ಪ್ಲಾನರ್ |

**The type of spanner in which both the ends are closed is**

- |                 |                        |
|-----------------|------------------------|
| A) box spanner  | B) combination spanner |
| C) ring spanner | D) wheelnut spanner    |

**93) ಪ್ರೈನ್ ಭಾಗಗಳು**

- |   |
|---|
| A) ಹಿಡಿಕೆ, ಪ್ರೈಮ್, ಬ್ಲೇಡ್, ಹೊಂದಾಣಿಕೆ ಮಾಡಬಲ್ಲ ರೆಕ್ಕೆಯಾಕಾರದ ನಟ್‌ಗಳು |
| B) ಹೆಡ್, ಮರದ ಕ್ರೈಪ್‌ಡಿ  |
| C) ಟ್ಯಾಂಗ್, ಹೀಲ್, ಮುಖ, ಅಂಚು, ತುದಿ                                 |
| D) ಬ್ಲೇಡ್, ಚೊಪಾದ ತುದಿ, ಹಿಡಿಕೆ                                     |

**The parts of file are**

- |   |
|---|
| A) handle, frame, blade, adjusting wing nut |
| B) head, wooden handle                      |
| C) tang, heel, face, edge, tip              |
| D) blade, sharp edge, handle                |

**94) ತೈಲ ಸವರುವ ಕ್ರಿಯೆಯಲ್ಲಿ ಉಪಯೋಗಿಸುವ ಉಪಕರಣ**

- |                |               |
|----------------|---------------|
| A) ಡ್ರಿಲ್ ಬಿಟ್ | B) ಚಿಸೆಲ್     |
| C) ಪ್ಲೈಯರ್     | D) ಗ್ರೈಸ್‌ಗನ್ |

**The tool used for lubrication purpose is**

- |              |               |
|--------------|---------------|
| A) drill bit | B) chisel     |
| C) plier     | D) grease gun |

95) ಸಾದೃಶ್ಯವನ್ನು ಗಮನಿಸಿ ಉತ್ತರಿಸಿ.

ಮಲ್ಲಿಮೀಟರ್: ವೋಲ್ಟ್-ಬಿಮ್‌ ಮೀಟರ್ :: ಸ್ಕೂಗೇಜ್: \_\_\_\_\_

- |                |                  |
|----------------|------------------|
| A) ಮೈಕ್ರೋಮೀಟರ್ | B) ಆಮ್ಪ್ರೈಟರ್    |
| C) ಹೈಡ್ರಾಮೀಟರ್ | D) ಟ್ಯಾಕ್ಸೋಮೀಟರ್ |

**Observe the analogy and answer.**

Multimeter : Volt Ohm meter :: Screwgauge : \_\_\_\_\_

- |               |               |
|---------------|---------------|
| A) Micrometer | B) Ammeter    |
| C) Hydrometer | D) Tachometer |

96) ಫ್ರಿಕ್ಷನ್ ಹಾಸ್ಟಪವರ್ (FHP), ಬ್ರೇಕ್ ಹಾಸ್ಟಪವರ್ (BHP) ಮತ್ತು ಇಂಡಿಕೇಟರ್ ಹಾಸ್ಟಪವರ್ (IHP) ಗಳಿಗಿರುವ ಸಂಬಂಧ

- |                            |                           |
|----------------------------|---------------------------|
| A) $FHP = IHP + BHP$       | B) $FHP = IHP - BHP$      |
| C) $FHP = \frac{IHP}{BHP}$ | D) $FHP = IHP \times BHP$ |

**The relationship between Friction Horse Power (FHP), Brake Horse Power (BHP) and Indicated Horse Power (IHP) is**

- |                            |                           |
|----------------------------|---------------------------|
| A) $FHP = IHP + BHP$       | B) $FHP = IHP - BHP$      |
| C) $FHP = \frac{IHP}{BHP}$ | D) $FHP = IHP \times BHP$ |

97) ಇವುಗಳಲ್ಲಿ ವಿಶೇಷ ಉಪಕರಣಗಳ ಗುಂಪನ್ನು ಗುರುತಿಸಿ

- |  |
|--|
| A) ಮಾಲೆಟ್, ಸ್ಪ್ಲಾನರ್, ವೈಲ್ಸ್ ರೆಂಚ್                     |
| B) ಮಲ್ಲಿಮೀಟರ್, ಹೈಡ್ರಾಮೀಟರ್, ಸ್ಕೂಗೇಜ್                   |
| C) ಬೆಂಚ್‌ವೈಸ್, ನ್ಯೂಮ್ಯಾಟಿಕ್ ರೆಂಚ್, ಹ್ಯಾಂಡ್ ಹಾಕ್ಸ್‌     |
| D) ಸಾಕೆಟ್ ರೆಂಚ್, ಪಿಸ್ನ್‌ನ್ ಸ್ಲೈಡ್‌ ಬೇಸ್, ಡ್ರೈವರ್ ಟೈಟರ್ |

**Identify the group of special tools in the following**

- |   |
|---|
| A) Mallet, spanner, wheel wrench                  |
| B) Multimeter, Hydrometer, Screwgauge             |
| C) Benchvice, Pneumatic Wrench, Hand Hacksaw      |
| D) Socket wrench, Piston slide base, Driver outer |


98) ವಾಹನವನ್ನು ಎತ್ತಲು ಮತ್ತು ಚಾಸಿಸ್ ಕೆಳಗೆ ಕಾಯ್ದ ನಿರ್ವಹಿಸಲು ಸಹಾಯಮಾಡುವ ಉಪಕರಣ.

- |                     |                       |
|---------------------|-----------------------|
| A) ವೀಲ್ ಬ್ಯಾಲೆನ್ಸರ್ | B) ಎರಡು ಪೋಸ್ಟ್ ಲಿಫ್ಟ್ |
| C) ಏರ್ ಕಂಪೆಸರ್      | D) ನ್ಯೂಮ್ಯಾಟಿಕ್ ರೆಂಚ್ |

**The equipment that helps to lift the automobile and to carry out the work under the chassis is**


- |                   |                     |
|-------------------|---------------------|
| A) Wheel balancer | B) Two post lift    |
| C) Air compressor | D) Pneumatic wrench |

99) ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವ ಉಪಕರಣವನ್ನು ಗುರುತಿಸಿ



- |               |                     |
|---------------|---------------------|
| A) ಪ್ಲೈಯರ್    | B) ಪಂಚ್             |
| C) ಬೆಂಚ್ ವೈಸ್ | D) ಪ್ಲೈ ವೀಲ್ ಮಲ್ಲರ್ |

**Identify the instrument shown in the given figure**



- |               |                     |
|---------------|---------------------|
| A) Plier      | B) Punch            |
| C) Bench vice | D) Fly wheel puller |

**100) ಕಾರನ್ನ ತೊಳೆಯವಾಗ, ಕಾರಿನ ಮೇಲ್ಕಾವಣಿಯನ್ನು ಒರೆಸಲು ಬಳಸುವ ವಸ್ತು**

- |                |                      |
|----------------|----------------------|
| A) ಪೇಪರ್       | B) ಸ್ಪಂಜ್            |
| C) ಟಿಶ್ಯೂ ಕಾಗದ | D) ಪಲ್ಲಾಸ್ಟಿಕ್ ಬ್ರಷ್ |

**The material used to wipe the roof of the car while washing the car is**

- |                 |                  |
|-----------------|------------------|
| A) paper        | B) sponge        |
| C) tissue paper | D) plastic brush |

**101) ಕಾರಿನ ಆಯಿಲ್ ಬದಲಾವಣೆ ಮಾಡಬೇಕಾದಾಗ ಕಾರನ್ನ ನಿಲ್ಲಿಸುವ ಸರಿಯಾದ ಕ್ರಮ**

- |  |
|--|
| A) ಕಾರು ನೆಲಮಟ್ಟದಲ್ಲಿದ್ದು, ಹ್ಯಾಂಡ್ ಬ್ರೈಕ್ ಹಾಕಿರಬೇಕು, ಇಂಜಿನ್ ಸ್ಥಿತಿಗೊಂಡಿರಬೇಕು. |
| B) ಕಾರು ಇಳಿಜಾರಿನಲ್ಲಿದ್ದು, ಹ್ಯಾಂಡ್ ಬ್ರೈಕ್ ಹಾಕಿರಬೇಕು, ಇಂಜಿನ್ ಪ್ರಾರಂಭಿಸಬೇಕು.    |
| C) ಕಾರು ನೆಲಮಟ್ಟದಲ್ಲಿದ್ದು, ಹ್ಯಾಂಡ್ ಬ್ರೈಕ್ ಹಾಕಿರಬೇಕು, ಇಂಜಿನ್ ಪ್ರಾರಂಭಿಸಬೇಕು.    |
| D) ಕಾರು ನೆಲಮಟ್ಟದಲ್ಲಿದ್ದು, ಹ್ಯಾಂಡ್ ಬ್ರೈಕ್ ಹಾಕಿರಬಾರದು, ಇಂಜಿನ್ ಸ್ಥಿತಿಗೊಂಡಿರಬೇಕು |

**The correct way of parking while changing the oil in a car is**

- |  |
|--|
| A) Car should be on a level surface with hand brake on and engine off  |
| B) Car should be on a slope with hand brake on and engine on           |
| C) Car should be on a level surface with hand brake on and engine on   |
| D) Car should be on a level surface with hand brake off and engine off |

**102) ವಾಹನದ ಆಯಿಲ್ ಮತ್ತು ಆಯಿಲ್ ಫಿಲ್ಟರನ್ನು ಬದಲಾಯಿಸುವಾಗ ಬೇಕಾಗುವ ಉಪಕರಣ**

- |                       |                               |
|-----------------------|-------------------------------|
| A) ಮಾರ್ಪಿಟ್           | B) ಡ್ರೈನ್ ಪ್ಲಾಗ್ ಸಾಕೆಟ್ ರೆಂಚ್ |
| C) ನ್ಯಾಮ್ಯಾಟಿಕ್ ರೆಂಚ್ | D) ಸ್ನಿಪ್ಸ್                   |

**The tool required while changing the oil and oil filter in a car is**

- |                     |                             |
|---------------------|-----------------------------|
| A) Mallet           | B) Drain plug socket wrench |
| C) Pneumatic wrench | D) Snips                    |

**103) ವಾಹನದ ಏರ್ ಫಿಲ್ಟರನ್ನು ಬದಲಾಯಿಸಬೇಕಾದದ್ದು**

- |                           |                           |
|---------------------------|---------------------------|
| A) ಪ್ರತಿ 50,000 ಕಿ.ಮೀ. ಗೆ | B) ಪ್ರತಿ 20,000 ಕಿ.ಮೀ. ಗೆ |
| C) ಪ್ರತಿ 10,000 ಕಿ.ಮೀ. ಗೆ | D) ಪ್ರತಿ 5,000 ಕಿ.ಮೀ. ಗೆ  |

**The air filter of a vehicle should be changed for every**

- |              |              |
|--------------|--------------|
| A) 50,000 Km | B) 20,000 Km |
| C) 10,000 Km | D) 5,000 Km  |

**104) ಕಾರಿನಲ್ಲಿ ಕೂಲೆಂಟ್ ವ್ಯವಸ್ಥೆ ಇಲ್ಲದಿದ್ದರೆ**

- |                                       |
|---------------------------------------|
| A) ಇಂಜಿನ್ ಬೇಗ ತಂಪಾಗುತ್ತದೆ             |
| B) ಇಂಜಿನ್‌ನ ವೇಗ ಹೆಚ್ಚಾಗುತ್ತದೆ         |
| C) ಇಂಜಿನ್ ಬೇಗ ಕಾಲೂ ಆಗುತ್ತದೆ           |
| D) ಇಂಜಿನ್ ಹೆಚ್ಚಿನ ತಾಪವನ್ನು ಹೊಂದುತ್ತದೆ |

**If there is no coolant system in the car then**

- |  |
|--|
| A) engine cools quickly                    |
| B) the speed of the engine increases       |
| C) engine starts quickly                   |
| D) the temperature of the engine increases |

**105) ಒಂದು ವಾಹನದ ಫ್ಲೂಲ್ ಫಿಲ್ಟರ್ ಮುಚ್ಚಿದರೆ**

- A) ಹೆಚ್ಚು ಇಂಥನ ಸಿಲಿಂಡರ್ ಬಳಗೆ ಹೋಗುತ್ತದೆ
- B) ಹೆಚ್ಚಿನ ಗಳಿ ಇಂಜಿನ್ ಬಳಗೆ ಹೋಗುತ್ತದೆ
- C) ಇಂಥನದ ಒತ್ತಡ ಕಡಿಮೆಯಾಗುತ್ತದೆ
- D) ಇಂಥನದ ಒತ್ತಡ ಹೆಚ್ಚಾಗುತ್ತದೆ

**The clogged fuel filter in an automobile**

- A) makes more fuel to flow inside the cylinder
- B) allows more air to enter into the engine
- C) reduces the fuel pressure
- D) increases the fuel pressure

**106) ಒಂದು ಆದರ್ಶ ಕೊಲೆಂಟ್‌ನ ಗುಣ**

- |                       |                     |
|-----------------------|---------------------|
| A) ಹೆಚ್ಚು ಉಷ್ಣ ಸಾಮಧ್ಯ | B) ಹೆಚ್ಚು ಸ್ವಿಗ್ಧತೆ |
| C) ವಿಷಯಕ್ತ            | D) ಅರ್ಥಕ ದರ         |

**The property of an ideal coolant is**

- |                       |                   |
|-----------------------|-------------------|
| A) high heat capacity | B) high viscosity |
| C) toxic              | D) expensive      |

**107) ಒಬ್ಬ ಆಟೋಮೋಬೀಲ್ ಮಾರಾಟಗಾರನ ಧನಾತ್ಮಕ ದೇಹಭಾಷೆ**

- A) ಗ್ರಾಹಕರ ಜೊತೆ ಅತಿ ಹೆಚ್ಚು ಮಾತನಾಡುವುದು
- B) ಗ್ರಾಹಕರ ಕಣ್ಣಲ್ಲಿ ಕಣ್ಣೀಟ್ಟು ನೋಡುವುದು
- C) ಗಂಟಿಕ್ಕಿದ ಮುಖ
- D) ಮಾತನಾಡುವಾಗ ಗೋಡೆಯತ್ತ ದೃಷ್ಟಿ

**The positive body language of an automobile sales person is**

- A) over talking with customers
- B) eye contact with the customers
- C) frowned face
- D) looking at the wall during conversation

**108) ಗ್ರಾಹಕರ ಶೈಲಿಯ ಮಟ್ಟವನ್ನು ಹೆಚ್ಚಿಸಲು ವಿನ್ಯಾಸಗೊಳಿಸಿದ ಸರಣಿ ಚಟುವಟಿಕೆಗಳು**

- |                  |                |
|------------------|----------------|
| A) ಗ್ರಾಹಕ ಬೆಂಬಲ  | B) ಗ್ರಾಹಕ ಶೈಲಿ |
| C) ಗ್ರಾಹಕ ಸಂಪರ್ಕ | D) ಗ್ರಾಹಕ ಸೇವೆ |

**A series of activities designed to enhance the level of customer satisfaction is**

- |                           |                          |
|---------------------------|--------------------------|
| A) Customer support       | B) Customer satisfaction |
| C) Customer communication | D) Customer service      |

**109) ABS ವ್ಯವಸ್ಥೆಯನ್ನು ಮೊಟ್ಟೆ ಮೊದಲಿಗೆ ಪರಿಚಯಿಸಿದ ಮಾದರಿ**

- |                  |                   |
|------------------|-------------------|
| A) ಬಿ ಎಂ ಡಬ್ಲ್ಯೂ | B) ಮಸಿಸಡಿಸ್ ಬೆಂಜ್ |
| C) ಆಡಿ           | D) ಹೊಂಡಾ ಸಿಟಿ     |

**The model that introduced ABS system for the first time is**

- |         |                  |
|---------|------------------|
| A) BMW  | B) Mercedes Benz |
| C) Audi | D) Honda City    |

**110) ನಮಗೆ ಬೇಕಾದ ಸ್ಥಳಕ್ಕೆ ತೆರಳಲು ಸಹಾಯಕವಾದ ಆಟೋಮೋಬೈಲ್ ಸಂಬಂಧಿತ ಆವಿಷ್ಕಾರ**

- |                                     |                         |
|-------------------------------------|-------------------------|
| A) ಗಾಳಿಬ್ಯಾಗ್‌ಗಳು                   | B) ಕೆ ಫೋಬ್ಸ್            |
| C) ಎಲೆಕ್ಟ್ರಾನಿಕ್ಸ್ ಸ್ಥಿರತೆ ವ್ಯವಸ್ಥೆ | D) ನ್ಯಾವಿಗೇಷನ್ ವ್ಯವಸ್ಥೆ |

**The innovation related to automobile that helps us to reach our destination is**

- |                                |                      |
|--------------------------------|----------------------|
| A) airbags                     | B) key fobs          |
| C) electronic stability system | D) navigation system |

**111) ಒಂದು ನಾಣ್ಯದ ದಪ್ಪವನ್ನು ನಿಶ್ಚಯಿಸಬಹುದಾದ ಉಪಕರಣ**

- |                 |               |
|-----------------|---------------|
| A) ಸ್ಟೀಲ್ ರೂಲರ್ | B) ಕಾಲಿಪರ್ಸೆ  |
| C) ಟೇಪ್         | D) ಸ್ಕ್ರೂಗೇಜ್ |

**An instrument that can be used to measure the thickness of a coin accurately is**

- |                |                |
|----------------|----------------|
| A) Steel ruler | B) Caliperse   |
| C) Tape        | D) Screw gauge |

**112) ಸಾದೃಶ್ಯವನ್ನು ಗಮನಿಸಿ ಉತ್ತರಿಸಿ**

**ಸಸ್ಯ ಜನ್ಯ ತೈಲ : ದ್ರವ ಸಂಥರಣಾ ನಿವಾರಕ :: ಮಾಲಿಬ್ಬಿನಮ್ ಡ್ಯೂ ಸಲ್फ್ಯೂಡ್ : \_\_\_\_\_**

- |                     |                        |
|---------------------|------------------------|
| A) ಎಮಲನ್            | B) ಅರೆಫನ ಸಂಥರಣಾ ನಿವಾರಕ |
| C) ಫನ ಸಂಥರಣಾ ನಿವಾಹಕ | D) ಮೊನೋಗ್ರೇಡ್ ತೈಲ      |

**Observe the analogy and answer**

**Vegetable oil : liquid lubricant :: molybdenum disulphide : \_\_\_\_\_**

- |                    |                        |
|--------------------|------------------------|
| A) Emulsion        | B) Semisolid lubricant |
| C) Solid lubricant | D) Monograde oil       |

**113) ಪೆಟ್ರೋಲ್ ಇಂಜಿನ್‌ನಲ್ಲಿ ಇಂಧನವನ್ನು ಹೊತ್ತಿಸುವುದಕ್ಕಾಗಿ ಉಪಯೋಗಿಸುವ ಬಿಡಿ ಭಾಗ**

- |               |                |
|---------------|----------------|
| A) ಕಡಿ ತಲೆ    | B) ರೇಡಿಯೇಟರ್   |
| C) ಒತ್ತು ಸರಳು | D) ಕಾರ್బೂರೇಟರ್ |

**The component used to ignite the fuel in petrol engine is**

- |               |                |
|---------------|----------------|
| A) spark plug | B) radiator    |
| C) push rod   | D) carburettor |

**114) ರಾಕ್ ಮತ್ತು ಪಿನಿಯನ್ ವಿಧದ ಸ್ವೇರಿಂಗ್ ಗೇರನ್ಸ್ ಹೊಂದಿರುವ ವಾಹನ**

- |                   |                 |
|-------------------|-----------------|
| A) ಸ್ವರಾಜ್ ಮಾಜ್ಡ್ | B) ಟಾಟಾ - 407   |
| C) ಫೋರ್ಡ್         | D) ಮಾರುತಿ - 800 |

**The vehicle having rack and pinion type steering gear is**

- |                 |                 |
|-----------------|-----------------|
| A) Swaraj Mazda | B) Tata - 407   |
| C) Ford         | D) Maruti - 800 |

**115) ಸ್ಟಬ್ ಆಕ್ಸ್‌ಲ್ ಉಪಯೋಗ**

- |                         |                   |
|-------------------------|-------------------|
| A) ಬೋಲ್ಟ್ ಬಿಗಿ ಮಾಡುವುದು | B) ನಟ್ ತೆಗೆಯುವುದು |
| C) ಚಕ್ರ ತಿರುಗಿಸುವುದು    | D) ನಟ್ ಮಡಚುವುದು   |

**A stub axle is used for**

- |                        |                    |
|------------------------|--------------------|
| A) tightening the bolt | B) opening the nut |
| C) rotating wheel      | D) folding the nut |

**116) ವಾಹನ ರೋಲಿಂಗ್ ರೆಸಿಸ್ಟನ್ಸ್ ಅವಲಂಬಿತವಾಗಿರುವ ಅಂಶ**

- |                   |                            |
|-------------------|----------------------------|
| A) ರಸ್ತೆಯ ಇಳಿಜಾರು | B) ವಾಹನದ ರಾಶಿ              |
| C) ವಾಹನದ ವೇಗ      | D) ರಸ್ತೆ ಮೇಲ್ಮೈದರದ ಗುಣಮಟ್ಟ |

**The factor on which rolling resistance of a vehicle depends on**

- |                         |                                |
|-------------------------|--------------------------------|
| A) slope of the road    | B) mass of the vehicle         |
| C) speed of the vehicle | D) quality of the road surface |

**117) ಬ್ಯಾಟರಿಯಿಂದ ಆವರ್ಗಣಕಕ್ಕೆ ವಿದ್ಯುತ್ ಹರಿಯದಂತೆ ತಡೆಯುವ ಉಪಕರಣ**

- |                      |                    |
|----------------------|--------------------|
| A) ಕಟ್ ಬೈಟ್ ಫೆಟ್‌ಕ   | B) ಸ್ಟಾಕ್ ಪ್ಲ್ಗ್   |
| C) ಮೋಲ್ಡೇಜ್ ನಿಯಂತ್ರಕ | D) ಇಗ್ನಿಷನ್ ಕಾಯಿಲ್ |

**The device that avoids the flow of current from battery to the alternator is**

- |                      |                  |
|----------------------|------------------|
| A) Cut out unit      | B) Spark plug    |
| C) Voltage regulator | D) Ignition Coil |

**118) ವಾಹನವನ್ನು ನಿಲ್ಲಿಸುವ ಉದ್ದೇಶಕ್ಕಾಗಿ ಬಳಸುವ ಲೈಟ್**

- |              |              |
|--------------|--------------|
| A) ಹೆಡ್ ಲೈಟ್ | B) ರೇರ್ ಲೈಟ್ |
| C) ಸೈಡ್ ಲೈಟ್ | D) ಫಾಗ್ ಲೈಟ್ |

**The light used for parking purpose is**

- |               |               |
|---------------|---------------|
| A) head light | B) rear light |
| C) side light | D) fog light  |

**119) ಸಿಲಿಂಡರ್‌ಗಳ ಜೋಡಣಿಯನ್ನು ಪರಿಗಣಿಸಿ ವರ್ಗೀಕೃತವಾಗಿರುವ ಇಂಜಿನ್‌ನ ವಿಧಿ**

- |                       |                             |
|-----------------------|-----------------------------|
| A) ಪೆಚ್‌ಕ್ಲೋರ್ ಇಂಜಿನ್ | B) ಕಾಬ್‌ಲೋರೇಟರ್ ಇಂಜಿನ್      |
| C) ಎಲ್‌-ಹೆಡ್ ಇಂಜಿನ್   | D) ಇನ್ ಲೈನ್ ವರ್ಟಿಕಲ್ ಇಂಜಿನ್ |

**The type of engine that is classified based on the arrangement of cylinder is**

- |                  |                           |
|------------------|---------------------------|
| A) Petrol engine | B) Carburettor engine     |
| C) L-Head engine | D) Inline Vertical engine |

**120) ಕ್ಲಿಚ್ ಅಸೆಂಬ್ಲಿಯಲ್ಲಿನ ಮುಧ್ಯಭಾಗದ ನಟ್ ತೆಗೆಯುವ ಮತ್ತು ಜೋಡಣಿ ಮಾಡುವ ಸಂದರ್ಭದಲ್ಲಿ ಕಂಪ್ಯೆಸರ್ ಕ್ಲಿಚ್ ಅನ್ನು ಹಿಡಿಯಲು ಬಳಸುವ ಉಪಕರಣ**

- |                              |                       |
|------------------------------|-----------------------|
| A) ಯೂನಿವರ್ಸಲ್ ಕ್ಲಿಚ್ ಹೋಲ್ಡರ್ | B) ಟಾಕ್ಸಿ ರೆಂಚ್       |
| C) ಟ್ಯೂಪೆಟ್ ರೆಂಚ್            | D) ಫ್ಲೈವ್‌ವೀಲ್ ಮಲ್ಲರ್ |

**The tool used to hold the compressor clutch while removing or installing the centre nut is**

- |                            |                     |
|----------------------------|---------------------|
| A) universal clutch holder | B) torque wrench    |
| C) tappet wrench           | D) fly wheel puller |



**ಕಚ್ಚಾ ಕಾರ್ಯಕ್ಷಮಿ/SPACE FOR ROUGH WORK**

**ಕಚ್ಚಾ ಕಾರ್ಯಕ್ಷಮಿ/SPACE FOR ROUGH WORK**